



ಪಟ್ಟಣ ಸಹಕಾರ ಬ್ಯಾಂಕುಗಳ

# ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ  
ಸಹಕಾರ ಪಟ್ಟಣ  
ಬ್ಯಾಂಕುಗಳ  
ಮಹಾಮಂಡಳದ  
ಅಧಿಕೃತ ಕನ್ನಡ  
ವಾರ್ತಾಪತ್ರಿಕೆ


ಸಂಪುಟ : 33 | ಸಂಚಿಕೆ : 11 | 17 ಜೂನ್ 2026 | ಬುಧವಾರ | ಪುಟಗಳು : 8 | ಬೆಲೆ : 2/-

**ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿ ಸದಸ್ಯರುಗಳು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್**



ಬೆಂಗಳೂರು : ಮಹಾಮಂಡಳವು ದಿನಾಂಕ : 12.06.2026ರಂದು ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು / ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿ ಸದಸ್ಯರುಗಳಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಏರ್ಪಡಿಸಿದ್ದ ವೆಬಿನಾರ್‌ನಲ್ಲಿ ಮಹಾಮಂಡಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಭಾಗವಹಿಸಿ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳಿಗೆ ಸ್ವಾಗತಿಸಿ, ಈ ದಿನ ಪ್ರಮುಖವಾಗಿ ನಿರ್ದೇಶಕ ಮಂಡಳಿಯ ಪದಾವಧಿಯ ಕುರಿತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಕಲಂ ಮತ್ತು ಆರ್‌ಬಿಐ ಸುತ್ತೋಲೆ ರೀತ್ಯ ಆಡಳಿತ ಮಂಡಳಿ ಕ್ರಮವಿಡಬಹುದಾದ ಅಂಶಗಳ ಬಗ್ಗೆ ಮಹಾಮಂಡಳದ ಬ್ಯಾಂಕಿಂಗ್ ಸಲಹೆಗಾರರಾದ ಶ್ರೀ ಸುಧಾಕರ ಭಟ್‌ರವರು ಮಹಾಮಂಡಳದ ಪರವಾಗಿ ಉಪನ್ಯಾಸ ನೀಡಲಿದ್ದಾರೆ. ಅದೇ ರೀತಿ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಕೆಲವೊಂದು ತಿದ್ದುಪಡಿಗಳ ಕುರಿತು ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕರಾದ ಶ್ರೀ ಗುರುಸ್ವಾಮಿರವರು ಉಪನ್ಯಾಸ ನೀಡಲಿದ್ದಾರೆ ಎಂದರು.

ಪ್ರಥಮವಾಗಿ ತಮ್ಮೆಲ್ಲರ ಆಶಯದಂತೆ



ಮಹಾಮಂಡಳದ ಅಧ್ಯಕ್ಷರಾದ ಶ್ರೀ ಎಚ್.ಕೆ. ಪಾಟೀಲ ಸಾಹೇಬರು ಸದರಿ ವಿಷಯದ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳ ಪರವಾಗಿ ಮಹಾಮಂಡಳದಿಂದ ಹೈಕೋರ್ಟ್‌ನಲ್ಲಿ ಈಗಾಗಲೇ ದಾವೆಯನ್ನು ದಾಖಲಿಸಲಾಗಿದೆ. ಈಗಾಗಲೇ ವಿವಿಧ ಹೈಕೋರ್ಟ್‌ಗಳಲ್ಲಿ ನಿರ್ದೇಶಕ ಮಂಡಳಿಯ ಪದಾವಧಿಯ ಕುರಿತು ರಿಟ್‌ಗಳು ದಾಖಲಾಗಿರುತ್ತವೆ. ಆದರೆ ಈವರೆಗೆ ಯಾವ ಕೋರ್ಟ್‌ದಲ್ಲೂ ಸಹ ತಡೆಯಾಜ್ಞೆ ಸಿಕ್ಕಿರುವುದಿಲ್ಲವೆಂದು ಸಭೆಗೆ ತಿಳಿಸಿದರು.

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದಿರುವುದು ಕೇಂದ್ರ ಸರ್ಕಾರ ಆ ತಿದ್ದುಪಡಿಗಳನ್ನು ಜಾರಿಗೊಳಿಸುವುದು ಮಾತ್ರ ಭಾರತೀಯ ರಿಜರ್ವ್ ಬ್ಯಾಂಕ್ ಎಂದು ತಿಳಿಸಿ, ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸಂಬಂಧಿಸಿದ ವಿಷಯಗಳಾದ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಮತ್ತು ಇತರೆ ಕಾಯ್ದೆ ಮತ್ತು ನಿಯಮ ಹಾಗೂ ಸುತ್ತೋಲೆಗಳನ್ನು ಆಯಾ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಆಡಳಿತ ಮಂಡಳಿ ಸಭೆಯಲ್ಲಿ ವಿಷಯ ಮಂಡಿಸಿ ಟಿಪ್ಪಣಿ ಸಹ ನಮೂದಿಸಬೇಕು. ಆಯಾ ವಿಷಯಗಳ ಮೇಲೆ ಮಂಡಳಿ ಸಭೆಯೂ ಸುದೀರ್ಘವಾಗಿ ಚರ್ಚಿಸಿ ಅದರ ನಿರ್ಣಯದ

2ನೇ ಪುಟಕ್ಕೆ...



3

ವಿಶ್ವಸಂಸ್ಥೆಯಲ್ಲಿ ಪಟ್ಟಣ ಸಹಕಾರ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ವಿಚಾರ ಸಂಕಿರಣ



4

ರಾಷ್ಟ್ರಮಟ್ಟದಲ್ಲಿ ಮಿಂಚಿದ ಪುತ್ತೂರು ಟೌನ್ ಬ್ಯಾಂಕ್ ದಾಖಲೆಯ 5 ರಾಷ್ಟ್ರೀಯ ಪ್ರಶಸ್ತಿಗಳ ಐತಿಹಾಸಿಕ ಗರಿ



7

ನಿಮ್ಮ ಪ್ರಶ್ನೆ ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



## ಸಾಲ ಪಡೆಯುವ ಮುನ್ನ ಸರ್ವಜ್ಞನ ವಚನ ನೆನೆದಲ್ಲಿ ನೆಮ್ಮದಿಯ ಜೀವನ

ಇಂದಿನ ದಿನಮಾನದಲ್ಲಿ ಸಾಲ ಮಾಡದೇ ಜೀವನ ನಡೆಸುವುದು ಕಷ್ಟಕರವಾಗಿದೆ. ಸಾಲ ಮಾಡಲೇಬೇಕಾದ ಅನಿವಾರ್ಯತೆಯೂ ಇದೆ. ಇದಕ್ಕೆ ಬಹುತೇಕ ಕಾರಣಗಳೆಂದರೆ; ಮಕ್ಕಳ ಶಿಕ್ಷಣ. ಸ್ವಂತ ಮನೆ ಹೊಂದಬೇಕೆಂಬ ಹಂಬಲ, ಜೀವನಮಟ್ಟ ಸುಧಾರಣೆಗಾಗಿ, ಸ್ವಂತ ಉದ್ಯಮ ಸ್ಥಾಪಿಸಲು, ಮಕ್ಕಳ ಮದುವೆ, ಹಿರಿಯರ ಆರೋಗ್ಯ ಚಿಕಿತ್ಸೆ, ಹೀಗೆ ಬಹುತೇಕ ಜನರು ವಿವಿಧ ರೀತಿಯ ಸಾಲಗಳನ್ನು ಪಡೆಯುತ್ತಾರೆ. ಈ ರೀತಿಯಾದ ಸಾಲ ಮಾಡುವುದು ಸಹಜವೇ, ಒಪ್ಪಿತವೇ ಆಗಿದೆ.

ಇಂದು ಸಾಲ ನೀಡಲು ಬ್ಯಾಂಕುಗಳು, ಖಾಸಗಿ ಹಣಕಾಸು ಸಂಸ್ಥೆಗಳು ಮುಗಿಬೀಳುತ್ತಿವೆ. ಆನ್‌ಲೈನ್ ಆ್ಯಪ್‌ಗಳ ಮೂಲಕ ಕೆಲ ದಾಖಲೆಗಳನ್ನು ಪಡೆದು, ಸಾಲ ನೀಡುತ್ತಿವೆ. ಹೀಗೆ ಸಾಲ ಪಡೆಯುವುದು ಸುಲಭವಾಗಿರುವುದರಿಂದ ಜನರು ಹಿಂದೆಮುಂದೆ ಯೋಚಿಸದೆ ಸಾಲ ಪಡೆಯುತ್ತಿದ್ದಾರೆ. ಆದರೆ ನೆನಪಿಡಿ, ಸಮರ್ಪಕ ಮಾಸಿಕ ಯೋಜನೆಯಿಲ್ಲದೆ ಸಾಲವನ್ನು ತೆಗೆದುಕೊಂಡರೆ ಅದು ಕುಟುಂಬವನ್ನು ಸಂಕಷ್ಟಕ್ಕೆ ತಳ್ಳುತ್ತದೆ.

ಉದ್ಯಮ, ಕೃಷಿ ಅಭಿವೃದ್ಧಿ, ಸ್ವಂತ ಮನೆ ಹೊಂದುವ, ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ತೆಗೆದುಕೊಳ್ಳುವ ಸಾಲ ಭವಿಷ್ಯದ ದೃಷ್ಟಿಯಲ್ಲಿ ಸಮರ್ಥನೀಯ. ಆದರೆ, ಶೋಕಿಗಾಗಿ ಕಾರು ಕೊಳ್ಳುವುದು, ಆಡಂಬರದ ಮದುವೆ ಹಾಗೂ ಅನಗತ್ಯ ವಸ್ತುಗಳ ಖರೀದಿ, ಮೊಬೈಲ್ ಮತ್ತು ವಾಹನಗಳಿಗಾಗಿ ಸಾಲ ತೆಗೆದುಕೊಳ್ಳುವುದು ಕುಟುಂಬದ ಆರ್ಥಿಕತೆ ಹಾಳು ಮಾಡುತ್ತದೆ. ಆದಾಯಕ್ಕಿಂತ ಹೆಚ್ಚಾಗಿ ಖರ್ಚು ಮಾಡುವ ಮನೋಭಾವದಿಂದ ಜನರು ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡುವ ಸ್ಥಿತಿಗೆ ತಲುಪಿ ದಿಕ್ಕು ಕಾಣದಂತಾಗಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆ ವೈಫಲ್ಯ, ಮಾರುಕಟ್ಟೆ ಬೆಲೆ ಕುಸಿತ ಮತ್ತು ಪ್ರಕೃತಿ ವಿಕೋಪಗಳಿಂದ ಸಾಲದ ಹೊರೆ ಹೆಚ್ಚಿಸಿಕೊಂಡರೆ, ನಗರಗಳಲ್ಲಿ ಮಧ್ಯಮವರ್ಗದ ಜನರು ಗೃಹಸಾಲ, ವಾಹನಸಾಲ, ಕ್ರೆಡಿಟ್ ಕಾರ್ಡ್ ಬಾಕಿ ಮತ್ತು ವೈಯಕ್ತಿಕ ಸಾಲಗಳ ಒತ್ತಡದಲ್ಲಿ ಬದುಕುತ್ತಿದ್ದಾರೆ. ತಿಂಗಳ ಸಂಬಳದ ಬಹುಪಾಲು ಸಾಲದ ಕಂತಿಗೆ ಹೋಗುವುದರಿಂದ ಇಬ್ಬರು ದುಡಿದರೂ ಕುಟುಂಬದ ಮೂಲಭೂತ ಅಗತ್ಯಗಳಿಗೂ ಹಣ ಇಲ್ಲದ ಸ್ಥಿತಿ ಉಂಟಾಗುತ್ತಿದೆ.

ಇದರಿಂದ ಮಾನಸಿಕ ಒತ್ತಡ, ಕುಟುಂಬ ಕಲಹ, ಆರೋಗ್ಯ ಸಮಸ್ಯೆಗಳು ಮತ್ತು ಕೆಲವೊಮ್ಮೆ ಆತ್ಮಹತ್ಯೆಯಂತಹ ದುರಂತಗಳೂ ಸಂಭವಿಸುತ್ತಿವೆ. ಇವೆಲ್ಲವನ್ನು ಕಂಡೆ ಸರ್ವಜ್ಞ ಹದಿನೇಳನೇ ಶತಮಾನದಲ್ಲೇ, **ಸಾಲವನು ಕೊಂಬಾಗ ಹಾಲೋಗರುಂಡಂತೆ ಸಾಲಿಗನು ಬಂದು ಎಳೆವಾಗ-ಕಿಬ್ಬದಿಯ ಕೀಲು ಮುರಿದಂತೆ** ಎಂದು ಸರಳವಾಗಿ ತಿಳಿ ಹೇಳಿದ್ದಾನೆ.

ಸಾಲ ಮಾಡುವ ಮುನ್ನ ಸರ್ವಜ್ಞನ ಈ ವಚನವನ್ನು ನೆನಪಿಸಿಕೊಳ್ಳಿ. ಯಾವುದೇ ಸಾಲ ಕುಟುಂಬದ ಭವಿಷ್ಯಕ್ಕೆ ಅಗತ್ಯವೇ, ಇರುವ ಆದಾಯದಲ್ಲಿ ಸಕಾಲದಲ್ಲಿ ತೀರಿಸಲು ಸಾಧ್ಯವೇ ಎನ್ನುವ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ಪಡೆದ ಸಾಲವನ್ನು ಸರಿಯಾದ ಉದ್ದೇಶಕ್ಕೆ ಸರಿಯಾದ ರೀತಿಯಲ್ಲಿ ಬಳಸಿದರೆ ಸಂತಸ. ವಿವೇಚನೆಯಿಲ್ಲದೆ ಬಳಸಿದರೆ ಸಂಕಟ. ಇದನ್ನು ಅರ್ಥಮಾಡಿಕೊಂಡು “ಮೊದಲು ಉಳಿತಾಯ, ನಂತರ ಖರ್ಚು” ಎನ್ನುವ ಮನೋಭಾವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡಾಗ ಮಾತ್ರ ಸಾಲದ ವಿಷ ವರ್ತುಲದಿಂದ ಹೊರಬಂದು ನೆಮ್ಮದಿಯ ಬದುಕು ನಿಮ್ಮದಾಗಲಿದೆ, ನಿಮ್ಮದಾಗಲಿ.

► ಎಚ್.ಕೆ. ಪಾಟೀಲ

...1ನೇ ಪುಟದಿಂದ

ಪ್ರತಿಯನ್ನು ಸಂಬಂಧಪಟ್ಟವರಿಗೆ ಲಿಖಿತ ಮೂಲಕ ಸಲ್ಲಿಸುವುದು ಮುಖ್ಯಕಾರ್ಯನಿರ್ವಹಣಾಧಿಕಾರಿಯ ಕರ್ತವ್ಯ ವಾಗಿದೆಯೆಂದು ಸಭೆಗೆ ತಿಳಿಸಿದರು.

ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕರಾದ ಡಾ. ಗುರುಸ್ವಾಮಿರವರು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಕೆಲವೊಂದು ತಿದ್ದುಪಡಿಗಳ ಕುರಿತು ಉಪನ್ಯಾಸ ನೀಡಿದರು. ಮಹಾಮಂಡಳದ ಬ್ಯಾಂಕಿಂಗ್ ಸಲಹೆಗಾರರಾದ ಶ್ರೀ ಸುಧಾಕರ ಭಟ್‌ರವರು ನಿರ್ದೇಶಕ ಮಂಡಳಿಯ ಪದಾವಧಿಯ ಕುರಿತು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಕಲಂ ಮತ್ತು ಆರ್‌ಬಿಐ ಸುತ್ತೋಲೆ ರೀತ್ಯ ಆಡಳಿತ ಮಂಡಳಿ ಕ್ರಮವಿಡಬಹುದಾದ ಅಂಶಗಳ ಕುರಿತು ವಿವರವಾಗಿ ಉಪನ್ಯಾಸ ನೀಡಿದರು.

ಕೊನೆಯಲ್ಲಿ ಮಹಾಮಂಡಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಾಮಂಡಳದ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಅನಿಲ ಎಚ್.ಕಿರೇಸೂರ ಉಪಸ್ಥಿತರಿದ್ದರು. ಈ ವೆಬಿನಾರ್‌ನಲ್ಲಿ 1000 ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

**ಬ್ಯಾಂಕ್ ಸಾಲ ನೀಡಿಕೆ : ಶೇ.17ರಷ್ಟು ಪ್ರಗತಿ**



**ಮುಂಬೈ (ಪಿಟಿಐ) :** ಬ್ಯಾಂಕ್‌ಗಳ ಸಾಲ ನೀಡುವಿಕೆ ಪ್ರಮಾಣವು ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ಶೇ.17ರಷ್ಟು ಬೆಳವಣಿಗೆ ದಾಖಲಿಸಿದೆ. ಸತತ 9ನೇ ತಿಂಗಳಿನಲ್ಲೂ ಸಹ ಎರಡಂಕಿ ಬೆಳವಣಿಗೆ ದಾಖಲಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಅಂಕಿ-ಅಂಶ ತಿಳಿಸಿದೆ. ರಿಟೇಲ್ ಮತ್ತು ಕಾರ್ಪೊರೇಟ್ ವಲಯದಿಂದ ಸಾಲಕ್ಕೆ ಬೇಡಿಕೆ ಹೆಚ್ಚಿದೆ. ಇದೇ ಸಾಲದ ಪ್ರಮಾಣ ಎರಿಕೆಗೆ ಕಾರಣ ಎಂದು ತಿಳಿಸಿದೆ.

ಪ್ರಸಕ್ತ ವರ್ಷದ ಜನವರಿ 31ರಿಂದಲೂ ಸಾಲದ ಬೆಳವಣಿಗೆ ಶೇ.13ಕ್ಕಿಂತ ಹೆಚ್ಚಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಜಿಎಸ್‌ಟಿ ಮಂಡಳಿಯು ಎರಡು ಹಂತದ (ಶೇ.5 ಮತ್ತು ಶೇ.18) ತೆರಿಗೆಯನ್ನು ಜಾರಿಗೊಳಿಸಿತು. ಇದು ವ್ಯವಹಾರ ಹೆಚ್ಚಳಕ್ಕೆ ಕಾರಣವಾಯಿತು ಎಂದು ತಿಳಿಸಿದೆ.



## ವಿಶ್ವಸಂಸ್ಥೆಯಲ್ಲಿ ಪಟ್ಟಣ ಸಹಕಾರ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ವಿಚಾರ ಸಂಕಿರಣ ದೇಶದ ಆರ್ಥಿಕ ಸಾಮರ್ಥ್ಯವನ್ನು ಬಲಪಡಿಸುವ ಸಾಮರ್ಥ್ಯವನ್ನು ಸಹಕಾರ ಬ್ಯಾಂಕುಗಳು ಹೊಂದಿವೆ : ಜ್ಯೋತಿಂದ್ರ ಮೆಹ್ತಾ



**ನ್ಯೂಯಾರ್ಕ್ :** ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ನಡೆದ "ಸಹಕಾರಿ ಹಣಕಾಸು ಸಂಸ್ಥೆಗಳು: ಸಮಗ್ರ ಮತ್ತು ಸಮಾನ ಬೆಳವಣಿಗೆಗೆ ನೆರವು ನೀಡುವುದು" ಎಂಬ ವಿಷಯದ ಕುರಿತು ನಡೆದ ಮೊದಲ ವಿಶ್ವಸಂಸ್ಥೆಯ ವಿಚಾರ ಸಂಕಿರಣದಲ್ಲಿ ನ್ಯಾಷನಲ್ ಅರ್ಬನ್ ಕೋ-ಆಪರೇಟಿವ್ ಪ್ರೈವಾಟ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಯುಸಿಎಫ್‌ಡಿ) ಅಧ್ಯಕ್ಷ ಜ್ಯೋತಿಂದ್ರ ಮೆಹ್ತಾ ಭಾರತವನ್ನು ಪ್ರತಿನಿಧಿಸಿದ್ದರು.

ಜ್ಯೋತಿಂದ್ರ ಮೆಹ್ತಾ ಅವರು ಈ ಸಂದರ್ಭವನ್ನು ಭಾರತದ ಸಹಕಾರಿ ಬ್ಯಾಂಕಿಂಗ್ ಆಂದೋಲನಕ್ಕೆ "ಹೆಮ್ಮೆಯ ಕ್ಷಣ" ಎಂದು ಬಣ್ಣಿಸಿದ್ದಾರೆ. ಸಮಗ್ರ ಅಭಿವೃದ್ಧಿ ಮತ್ತು ಆರ್ಥಿಕ ಸಮಾನತೆಯನ್ನು ಉತ್ತೇಜಿಸುವಲ್ಲಿ ಸಹಕಾರಿ ಹಣಕಾಸು ಸಂಸ್ಥೆಗಳ ಪಾತ್ರವನ್ನು ಚರ್ಚಿಸಲು ಈ ವಿಚಾರ ಸಂಕಿರಣವು ಅಂತರರಾಷ್ಟ್ರೀಯ ನೀತಿ ನಿರೂಪಕರು, ಸಹಕಾರಿ ಬ್ಯಾಂಕಿಂಗ್ ನಾಯಕರು ಮತ್ತು ಹಣಕಾಸು ತಜ್ಞರನ್ನು ಒಟ್ಟುಗೂಡಿಸಿತು ಎಂದು ಅವರು ಹೇಳಿದರು.

ಭಾಷಣದಲ್ಲಿ, ಮೆಹ್ತಾ ಅವರು ಭಾರತದ ಸಹಕಾರಿ ಬ್ಯಾಂಕಿಂಗ್ ವಲಯದ ಎರಡು ಪ್ರಮುಖ ಬೆಳವಣಿಗೆಗಳನ್ನು ವಿವರಿಸಿದರು. ಇದು ಅಂತರರಾಷ್ಟ್ರೀಯ ಗಮನ ಸೆಳೆಯಿತು. ಮೊದಲನೆಯದು ಸಹಕಾರಿ ಬ್ಯಾಂಕುಗಳಿಗೆ ಮತದಾನ ಮಾಡದ ಷೇರುಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕಿನ ಚರ್ಚಾ ವಿಷಯವಾಗಿತ್ತು.

ಮೆಹ್ತಾ ಅವರ ಪ್ರಕಾರ, ಈ ಪ್ರಸ್ತಾವನೆಯು "ಒಬ್ಬ ಸದಸ್ಯ ಒಂದು ಮತ" ಎಂಬ ಸಹಕಾರಿ ತತ್ವವನ್ನು ಸಂರಕ್ಷಿಸುವಾಗ ಹೂಡಿಕೆದಾರರಿಗೆ ವ್ಯಾಪಾರ ಮಾಡಬಹುದಾದ ಮತ್ತು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಷೇರುಗಳನ್ನು ಅನುಮತಿಸಬಹುದು. ಈ ಕ್ರಮವು ದ್ರವ್ಯತೆಯನ್ನು ಸುಧಾರಿಸುವ, ಹೊಸ

ಬಂಡವಾಳವನ್ನು ಆಕರ್ಷಿಸುವ ಮತ್ತು ಸಹಕಾರಿ ಸಂಸ್ಥೆಗಳ ಪ್ರಜಾಪ್ರಭುತ್ವ ರಚನೆಗೆ ಧಕ್ಕೆಯಾಗದಂತೆ ಅವುಗಳ ಆರ್ಥಿಕ ಸಾಮರ್ಥ್ಯವನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ವಿವರಿಸಿದರು. ಚರ್ಚಿಸಲಾದ ಎರಡನೇ ಪ್ರಮುಖ ಬೆಳವಣಿಗೆಯೆಂದರೆ ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಪ್ರಸ್ತಾವಿತ ಆಶ್ರಯ ಅಂಶವೆಲ್ಲಾ ಘಟಕ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಜಾಗತಿಕ ಚಿಂತಕರು ಮತ್ತು ಸಹಕಾರಿ ನಾಯಕರಿಂದ ಈ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತದ ಸಹಕಾರಿ ಹಣಕಾಸು ಮಾದರಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂತರ್ಗತ ಬೆಳವಣಿಗೆ ಮತ್ತು ಸಮುದಾಯ ನೇತೃತ್ವದ ಹಣಕಾಸುಗಾಗಿ ಪ್ರಮುಖ ಚೌಕಟ್ಟಾಗಿ ನೋಡಲಾಗುತ್ತಿದೆ ಎಂದು NUCFDC ಅಧ್ಯಕ್ಷರು ಹೇಳಿದ್ದಾರೆ.

ಸಹಕಾರಿ ಮೌಲ್ಯಗಳನ್ನು ಆರ್ಥಿಕ ಆಧುನೀಕರಣದೊಂದಿಗೆ ಸಮತೋಲನ ಗೊಳಿಸುವಲ್ಲಿ ದೇಶದ ಸಹಕಾರಿ ವ್ಯವಸ್ಥೆ ಜಾಗತಿಕ ಪ್ರತಿನಿಧಿಗಳಿಂದ ಆಸಕ್ತಿಯನ್ನು ಸೆಳೆಯಿತು ಎಂದು ಅವರು ಹೇಳಿದರು.

ಅಂತರರಾಷ್ಟ್ರೀಯ ಸಹಕಾರಿ ಒಕ್ಕೂಟ (ICA), ಅಂತರರಾಷ್ಟ್ರೀಯ ಸಹಕಾರಿ ಬ್ಯಾಂಕುಗಳ ಒಕ್ಕೂಟ (ICBA) ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳ ಮುಂದೆ ಭಾರತದ ಸಾಧನೆಗಳನ್ನು ಪ್ರಸ್ತುತಪಡಿಸುವಲ್ಲಿ ಮೆಹ್ತಾ ಹೆಮ್ಮೆ ವ್ಯಕ್ತಪಡಿಸಿದರು. ಭಾರತದ ಸಹಕಾರಿ ಹಣಕಾಸು ಸಂಸ್ಥೆಗಳ ಕಡೆಗೆ ಹೆಚ್ಚುತ್ತಿರುವ ಜಾಗತಿಕ ಗಮನವು ಆರ್ಥಿಕ ಸೇರ್ಪಡೆ ಮತ್ತು ಸುಸ್ಥಿರ ಆರ್ಥಿಕ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಸಹಕಾರಿ ಬ್ಯಾಂಕಿಂಗ್‌ನ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

## ರಾಷ್ಟ್ರಮಟ್ಟದಲ್ಲಿ ಮಿಂಚಿದ ಪುತ್ತೂರು ಟೌನ್ ಬ್ಯಾಂಕ್ ದಾಖಲೆಯ 5 ರಾಷ್ಟ್ರೀಯ ಪ್ರಶಸ್ತಿಗಳ ಐತಿಹಾಸಿಕ ಗರಿ



**ಲಕ್ಷೋ ಮಹಾ ಸಮ್ಮೇಳನದಲ್ಲಿ ದೇಶದಲ್ಲೇ ಅತ್ಯಧಿಕ ಪ್ರಶಸ್ತಿ ಪಡೆದ ಏಕೈಕ ಬ್ಯಾಂಕ್ ಎಂಬ ಹೆಗ್ಗಳಿಕೆ :  
ತಂತ್ರಜ್ಞಾನ ಕ್ರಾಂತಿ ಹಾಗೂ ಆಡಳಿತಾತ್ಮಕ ಶ್ರೇಷ್ಠತೆಗೆ ಸಂದ ಜಾಗತಿಕ ಮಟ್ಟದ ಮಾನ್ಯತೆ**

**ಪುತ್ತೂರು :** ಉತ್ತರ ಪ್ರದೇಶದ ಲಕ್ನೋದಲ್ಲಿ ಇತ್ತೀಚೆಗೆ ನಡೆದ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಪ್ರತಿಸ್ಪರ್ಧಿ ರಾಷ್ಟ್ರೀಯ ಮಹಾ ಸಮ್ಮೇಳನದಲ್ಲಿ (National Conference of Urban Co-operative Banks) ಕರ್ನಾಟಕದ ಹೆಮ್ಮೆಯ ಬ್ಯಾಂಕಿಂಗ್ ಸಂಸ್ಥೆಯಾದ 'ದಿ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್' ಬರೋಬ್ಬರಿ ಐದು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ದೇಶದ ಸಹಕಾರಿ ರಂಗದಲ್ಲಿ ಸುವರ್ಣ ಅಕ್ಷರಗಳ ಹೊಸ ದಾಖಲೆ ಬರೆದಿದೆ. ದೇಶದ ಎಲ್ಲಾ ರಾಜ್ಯಗಳ ನೂರಾರು ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಭಾಗವಹಿಸಿದ್ದ ಈ ಉನ್ನತ ಮಟ್ಟದ ರಾಷ್ಟ್ರೀಯ ಸಮ್ಮೇಳನದಲ್ಲಿ, ಅತ್ಯಧಿಕ 5 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ದೇಶದ ಏಕೈಕ ಬ್ಯಾಂಕ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಪಾತ್ರವಾಗಿದೆ. ಈ ಅಪೂರ್ವ ಸಾಧನೆಯ ಮೂಲಕ ಬ್ಯಾಂಕ್ ರಾಷ್ಟ್ರಮಟ್ಟದಲ್ಲಿ ಇಡೀ ದೇಶದ ಗಮನ ಸೆಳೆದಿದೆ.

**ಬ್ಯಾಂಕ್ ಮುಡಿಗೇರಿಸಿಕೊಂಡ ಪಂಚ ರತ್ನ ಪ್ರಶಸ್ತಿಗಳ ವಿವರ :**

**ಅತ್ಯುತ್ತಮ ಅಧ್ಯಕ್ಷ (Best President) :** ಎನ್. ಕಿಶೋರ್ ಕೊಳತ್ತಾಯ

**ಅತ್ಯುತ್ತಮ ಮುಖ್ಯಕಾರ್ಯನಿರ್ವಹಣಾಧಿಕಾರಿ (Best CEO) :** ಬಿ. ಶೇಖರ್ ಶೆಟ್ಟಿ

**ಅತ್ಯುತ್ತಮ ನಿರ್ದೇಶಕ (Best Director) :** ಚಂದ್ರಶೇಖರರಾವ್ ಬಪ್ಪಳಿಗೆ

**ಅತ್ಯುತ್ತಮ ಮೊಬೈಲ್ ಬ್ಯಾಂಕಿಂಗ್ ಉಪಕ್ರಮ (Best Mobile Banking initiative)**

**ಅತ್ಯುತ್ತಮ ಸಿಬಿಎಸ್ ಅನುಷ್ಠಾನ (Best CBS implementation)**

ಈ ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳನ್ನು (ಭಾರತ್ ರತ್ನ ಸಹಕಾರಿತ್ ಸಮ್ಮಾನ) ಅಸ್ಸಾಂ ರಾಜ್ಯದ ಶಾಸಕ ಹಾಗೂ ಅಸ್ಸಾಂ ರಾಜ್ಯದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬಿಶ್ವಜಿತ್ ಪುಕಾನ್ ವಿತರಿಸಿದರು. ಭಾರತ್ ಸಮ್ಮಾನ್ ಸಮಿತಿಯ ಮುಖ್ಯಸ್ಥರಾದ ಡಾ. ಅನೂಪ್ ಗುಪ್ತ ಮತ್ತು ಅಭಿಷೇಕ ಶರ್ಮ ಉಪಸ್ಥಿತರಿದ್ದರು.

**ರಾಷ್ಟ್ರೀಯ ವೇದಿಕೆಯಲ್ಲಿ ಬ್ಯಾಂಕಿನ ನಿರ್ದೇಶಕರ ಉಪಸ್ಥಿತಿ**

ಲಕ್ನೋದಲ್ಲಿ ನಡೆದ ಪ್ರಶಸ್ತಿ ವಿತರಣೆಯ ಅದ್ಧೂರಿ ಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕೃತ ದಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕಿನ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ್ ಶೆಟ್ಟಿ, ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರೊಂದಿಗೆ ಬ್ಯಾಂಕಿನ ಉಪಾಧ್ಯಕ್ಷರಾದ ಕೆ. ಶ್ರೀಧರ್ ಗೌಡ ಹಾಗೂ ನಿರ್ದೇಶಕರುಗಳಾದ ರಾಜು ಶೆಟ್ಟಿ, ಶ್ರೀಧರ್ ಪಟ್ಟಿ, ಮಲ್ಲೇಶ್‌ಕುಮಾರ್, ಹರೀಶ್ ಬಿಜ್ರೆ, ಗಣೇಶ್ ಕೌಕ್ರಾಡಿ ಮತ್ತು ಕೆ.ವಿಶ್ವಾಸ್ ಶೆಣೈ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಿದರು.

ಬ್ಯಾಂಕಿನ ಈ ದಿಗ್ವಿಜಯಕ್ಕೆ ನಿರ್ದೇಶಕರುಗಳಾದ ಕಿರಣ್‌ಕುಮಾರ ರೈ, ರಾಮಚಂದ್ರ ಕಾಮತ್, ಸುಜೇಂದ್ರ ಪ್ರಭು, ಸೀಮಾ ನಾಗರಾಜ್, ವೀಣಾ ಹಾಗೂ ಬ್ಯಾಂಕಿನ ಪುತ್ತೂರು ಶಾಖಾಧಿಕಾರಿ ಚಿದಂಬರ, ವಿಟ್ಟ ಶಾಖಾಧಿಕಾರಿ ಜ್ಯೋತಿ ಎನ್.ಎಸ್. ಮತ್ತು ಬ್ಯಾಂಕಿನ ಸಮಸ್ತ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದು, ಬ್ಯಾಂಕಿನ ಈ ಮಹತ್ ಸಾಧನೆಗೆ ಕಾರಣರಾದ ಬ್ಯಾಂಕಿನ ಸರ್ವ ಸದಸ್ಯರು ಹಾಗೂ ಗ್ರಾಹಕರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ

**ಗ್ರಾಹಕರ ವಿಶ್ವಾಸ ಮತ್ತು ಸಿಬ್ಬಂದಿ ಶ್ರಮಕ್ಕೆ ಸಂದಜಯ**

ಬ್ಯಾಂಕಿನ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ್ ಶೆಟ್ಟಿ ಜಂಟಿ ಪತ್ರಿಕಾ ಹೇಳಿಕೆ ನೀಡಿ, ಬ್ಯಾಂಕು ಕಳೆದ ಮೂರು ವರ್ಷಗಳಿಂದ ವ್ಯವಹಾರದಲ್ಲಿ ದಾಖಲೆಯ ಪ್ರಗತಿ ಸಾಧಿಸಿದ್ದಲ್ಲದೆ, ತಂತ್ರಜ್ಞಾನ ಅಳವಡಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವುದೇ ಈ ಅದ್ವಿತೀಯ ರಾಷ್ಟ್ರೀಯ ಪ್ರಶಸ್ತಿಗೆ ಕಾರಣ. ಬ್ಯಾಂಕಿನ ಗೌರವಾನ್ವಿತ ಸದಸ್ಯರು ಮತ್ತು ಗ್ರಾಹಕರು ನೀಡಿದ ನಿರಂತರ ಸಹಕಾರ, ಪ್ರೋತ್ಸಾಹ ಹಾಗೂ ಸಿಬ್ಬಂದಿ ವರ್ಗದ ಅಹರ್ನಿಶಿ ಶ್ರಮವೇ ಈ ಸಾಧನೆಯ ಹಿಂದಿನ ಶಕ್ತಿ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಆಡಳಿತ ಮಂಡಳಿ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ.



## ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿ., ಉಡುಪಿ ಭಾರತ್ ರತ್ನ ಸಹಕಾರಿತ ಸಮ್ಮಾನ್-2026ರ ರಾಷ್ಟ್ರೀಯ ಪ್ರಶಸ್ತಿಯ ಗಲಿ

ಉಡುಪಿ : ಇತ್ತೀಚೆಗೆ ಲಖ್ನೋದಲ್ಲಿ ಭಾರತ ನೆಟ್‌ವರ್ಕ್ ಗ್ರೂಪ್ ಸಹಯೋಗದಲ್ಲಿ ನಡೆದ ಭಾರತ್ ಕೋ-ಆಪರೇಟಿವ್ ಬ್ಯಾಂಕಿಂಗ್ ಸಮ್ಮಿತ್-2026ರಲ್ಲಿ ಸಹಕಾರ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ರಾಷ್ಟ್ರ ಮಟ್ಟದ ಭಾರತ್ ರತ್ನ ಸಹಕಾರಿತ ಸಮ್ಮಾನ್-2026 ಸಮಾರಂಭದಲ್ಲಿ ಉಡುಪಿ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿ.ಗೆ “Best Urban Co-operative Bank”, ಬ್ಯಾಂಕಿನ ಡಿಜಿಟಲ್ ಸೇವೆಗಳನ್ನು ಪರಿಗಣಿಸಿ “Best Digital Payments Initiative” ಮತ್ತು ಬ್ಯಾಂಕಿನ ಅಧ್ಯಕ್ಷರಿಗೆ “Best Chairperson of the Year” ರಾಷ್ಟ್ರೀಯ ಪ್ರಶಸ್ತಿಗಳನ್ನು ಅಸಾಂ ವಿಧಾನಸಭಾ ಸದಸ್ಯರು ಹಾಗೂ ಅಸಾಂ ಕೋ-ಆಪರೇಟಿವ್ ಅಪೆಕ್ಸ್ ಬ್ಯಾಂಕ್ ಲಿ. ನ ಅಧ್ಯಕ್ಷರಾದ ಶ್ರೀ ಬಿಸ್ವಜಿತ್ ಫುಕಾನ್, ಭಾರತ್ ನೆಟ್‌ವರ್ಕ್‌ಗ್ರೂಪ್‌ನ ಸ್ಥಾಪಕರು ಹಾಗೂ ನಿರ್ದೇಶಕರಾದ ಡಾ. ಅನುಪಮ್ ಗುಪ್ತಾ,



ಉಪಾಧ್ಯಕ್ಷರಾದ ಶ್ರೀ ಆಶಿಷ್ ಶ್ರೀವಾಸ್ತವ್‌ರವರು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಚ್. ಜಯಪ್ರಕಾಶ್ ಕೆದ್ದಾಯಿ, ಮುಖ್ಯಕಾರ್ಯನಿರ್ವಹಣಾಧಿಕಾರಿಯವರಾದ ಶ್ರೀ ಪಿ. ವಿಷ್ಣುಮೂರ್ತಿ ಆಚಾರ್ಯ ಹಾಗೂ ಮುಖ್ಯ ಸಲಹೆಗಾರರಾದ ಶ್ರೀ ಎಸ್. ಕುಮಾರಸ್ವಾಮಿ ಉಡುಪರವರಿಗೆ ಪ್ರಧಾನ ಮಾಡಿದರು.

ದೇಶದ ಎಲ್ಲಾ ರಾಜ್ಯಗಳ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿದ್ದ ಈ ಉನ್ನತ ಮಟ್ಟದ ರಾಷ್ಟ್ರೀಯ ಸಮ್ಮೇಳನದಲ್ಲಿ ಉಡುಪಿಯ ಪ್ರತಿಷ್ಠಿತ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಒಂದಾದ 114 ವರ್ಷಗಳ ಇತಿಹಾಸ ಹೊಂದಿರುವ ಉಡುಪಿ ಕೋ-ಆಪರೇಟಿವ್ ಬ್ಯಾಂಕ್ ಲಿ. ನ ಸಾಧನೆಯನ್ನು ಪರಿಗಣಿಸಿ ಈ ಎಲ್ಲಾ ಪ್ರಶಸ್ತಿಗಳನ್ನು ನೀಡಿರುತ್ತಾರೆ.

## ಸಾಲದ ಬಡ್ಡಿ ದರ ಹೆಚ್ಚಿಸಿದ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಇದೇ ತಿಂಗಳು ಜೂನ್ 12 ರಿಂದ ಜಾರಿಗೆ

ಮುಂಬೈ: ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕುಗಳಾದ ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಗ್ರಾಹಕರ ಸಾಲದ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಲು ನಿರ್ಧರಿಸಿವೆ. ಎರಡೂ ಬ್ಯಾಂಕುಗಳು ತಮ್ಮ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ (MCLR) ಅನ್ನು 5 ಬೇಸಿಸ್ ಪಾಯಿಂಟ್‌ಗಳವರೆಗೆ (bps) ಹೆಚ್ಚಿಸಿವೆ. ಈ ಹೊಸ ಬಡ್ಡಿ ದರಗಳು ಇದೇ ತಿಂಗಳು ಜೂನ್ 12 ರಿಂದ ಜಾರಿಗೆ ಬರಲಿವೆ. ಬ್ಯಾಂಕುಗಳ ಈ ಕ್ರಮದಿಂದಾಗಿ ಎಂಸಿಎಲ್‌ಆರ್ ಆಧಾರಿತ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳನ್ನು ಹೊಂದಿರುವ ಹಳೆಯ ಗ್ರಾಹಕರ ಮಾಸಿಕ ಕಂತು ಹೊರೆ ಹೆಚ್ಚಾಗುವ ಸಾಧ್ಯತೆಯಿದೆ.

**ಕೆನರಾ ಬ್ಯಾಂಕ್ ಬಡ್ಡಿ ದರಗಳ ಏರಿಕೆ :** ಕೆನರಾ ಬ್ಯಾಂಕ್ ಅಲ್ಪಾವಧಿಯ ಎಂಸಿಎಲ್‌ಆರ್ ದರಗಳಲ್ಲಿ 5 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದೆ. ಬ್ಯಾಂಕಿನ ಓವರ್‌ನೈಟ್ ಎಂಸಿಎಲ್‌ಆರ್ ದರವು ಶೇ. 7.90 ರಿಂದ ಶೇ. 7.95 ಕ್ಕೆ ಏರಿಕೆಯಾಗಿದೆ. ಅದೇ ರೀತಿ, ಒಂದು ತಿಂಗಳ ಎಂಸಿಎಲ್‌ಆರ್ ಶೇ. 7.95 ರಿಂದ ಶೇ. 8.00 ಕ್ಕೆ ಮತ್ತು ಮೂರು ತಿಂಗಳ ಅವಧಿಯ ದರವು ಶೇ. 8.20 ರಿಂದ ಶೇ. 8.25 ಕ್ಕೆ ತಲುಪಿದೆ. ಆರು ತಿಂಗಳ ಅವಧಿಯ ಸಾಲದ ದರವನ್ನು ಶೇ. 8.55 ರಿಂದ ಶೇ. 8.60 ಕ್ಕೆ ಹೆಚ್ಚಿಸಲಾಗಿದೆ. ಆದರೆ, ಬಹುತೇಕ ಚಿಲ್ಲರೆ ಸಾಲಗಳಿಗೆ ಮಾನದಂಡವಾಗಿರುವ ಒಂದು ವರ್ಷದ ಎಂಸಿಎಲ್‌ಆರ್ ದರವನ್ನು ಯಾವುದೇ ಬದಲಾವಣೆ ಇಲ್ಲದ ಶೇ. 8.75 ರಷ್ಟೇ ಉಳಿಸಿಕೊಳ್ಳಲಾಗಿದೆ. ಇದರೊಂದಿಗೆ ಎರಡು ಮತ್ತು ಮೂರು ವರ್ಷಗಳ ದರಗಳೂ ಕ್ರಮವಾಗಿ ಶೇ. 9.00 ಮತ್ತು ಶೇ. 9.05ರಲ್ಲೇ

ಮುಂದುವರಿಯಲಿವೆ. ಇದನ್ನು ಈ ಕೆಳಗಿನ ಟೇಬಲ್‌ನಲ್ಲಿ ಕಾಣಬಹುದು.

**ಬ್ಯಾಂಕ್ ಆಫ್ ಬರೋಡಾ ಬಡ್ಡಿ ದರಗಳ ಏರಿಕೆ :** ಬ್ಯಾಂಕ್ ಆಫ್ ಬರೋಡಾ ತನ್ನ ಐದು ಪ್ರಮುಖ ಅವಧಿಗಳ (Tenors) ಎಂಸಿಎಲ್‌ಆರ್ ದರಗಳನ್ನು ತಲಾ 5 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಬ್ಯಾಂಕಿನ ಹೊಸ ದರಗಳ ವಿವರ ಓವರ್‌ನೈಟ್ ಎಂಸಿಎಲ್‌ಆರ್: ಶೇ. 7.80 ರಿಂದ ಶೇ. 7.85 ಕ್ಕೆ ಏರಿಕೆ. ಒಂದು ತಿಂಗಳ ಎಂಸಿಎಲ್‌ಆರ್: ಶೇ. 7.90 ರಿಂದ ಶೇ. 7.95 ಕ್ಕೆ ಏರಿಕೆ. ಮೂರು ತಿಂಗಳ ಎಂಸಿಎಲ್‌ಆರ್: ಶೇ. 8.15 ರಿಂದ ಶೇ. 8.20 ಕ್ಕೆ ಏರಿಕೆ. ಆರು ತಿಂಗಳ ಎಂಸಿಎಲ್‌ಆರ್: ಶೇ. 8.45 ರಿಂದ ಶೇ. 8.50 ಕ್ಕೆ ಏರಿಕೆ. ಒಂದು ವರ್ಷದ ಎಂಸಿಎಲ್‌ಆರ್: ಚಿಲ್ಲರೆ ಗ್ರಾಹಕರಿಗೆ ಪ್ರಮುಖವಾಗಿರುವ ಈ ದರವನ್ನು ಶೇ. 8.70 ರಿಂದ ಶೇ. 8.75 ಕ್ಕೆ ಹೆಚ್ಚಿಸಲಾಗಿದೆ.

**ಗ್ರಾಹಕರ ಮೇಲಾಗುವ ಪ್ರಭಾವ :** ಎಂಸಿಎಲ್‌ಆರ್ ದರಗಳು ಹೆಚ್ಚಾದಾಗ, ಆಯಾ ಬ್ಯಾಂಕುಗಳಲ್ಲಿ ಹೊಸದಾಗಿ ಸಾಲ ಪಡೆಯುವ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ದರ ಅನ್ವಯವಾಗುತ್ತದೆ. ಆದರೆ, ಈಗಾಗಲೇ ಸಾಲ ಪಡೆದಿರುವ ಹಳೆಯ ಗ್ರಾಹಕರಿಗೆ ಅವರ ಸಾಲದ ಒಪ್ಪಂದದಲ್ಲಿರುವ 'ರಿಸೆಟ್ ಅವಧಿ' ಮುಗಿದ ನಂತರವೇ ಇಎಂಐ ಹೆಚ್ಚಳದ ಬಿಸಿ ತಟ್ಟಲಿದೆ. ಗೃಹ ಸಾಲಗಳು ಸಾಮಾನ್ಯವಾಗಿ ಒಂದು ವರ್ಷದ ರಿಸೆಟ್ ಅವಧಿಯನ್ನು ಹೊಂದಿರುವುದರಿಂದ, ರಿಸೆಟ್ ದಿನಾಂಕದಂದು ಚಾಲ್ತಿಯಲ್ಲಿರುವ ಹೊಸ ದರಗಳ ಆಧಾರದ ಮೇಲೆ ಇಎಂಐ ಮರು ನಿಗದಿಯಾಗುತ್ತದೆ.

## ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 ಮತ್ತು ನಿಯಮಗಳು 1960 ಮುಖ್ಯಾಂಶಗಳು

► ಡಾ. ಗುರುಸ್ವಾಮಿ, ಅಡಿಷನಲ್ ರಿಜಿಸ್ಟ್ರಾರ್ (R)

ಸಂಪಾದಕರ  
ಪ್ರತಿ :

**ಕೋರಂ :** ಆಡಳಿತ ಮಂಡಲಿಯ ಒಟ್ಟು ಬಲದ ಶೇ.50 ರ ನಂತರದ ಪೂರ್ಣ ಸಂಖ್ಯೆ ಕೋರಂ ಆಗಿರತಕ್ಕದ್ದು. ಸಭೆಯಲ್ಲಿ ಯಾವುದೇ ಕಲಾಪಗಳ ನಿರ್ವಹಣೆಯ ಸಮಯದಲ್ಲಿ ಕೋರಂ ಇಲ್ಲದಿದ್ದ ಪಕ್ಷದಲ್ಲಿ, ಅಂಥ ಕಲಾಪವನ್ನು ನಿರ್ವಹಿಸತಕ್ಕದ್ದಲ್ಲ. ವೃತ್ತಿಪರ ನಿರ್ದೇಶಕರು, ಕಾರ್ಯಾನುಗೂಹಿ ನಿರ್ದೇಶಕರು ಮಂಡಲಿಯ ಸಭೆಗಳನ್ನು ನಡೆಸಲು ಕೋರಂನ ಭಾಗವಾಗಿರತಕ್ಕದ್ದಲ್ಲ. ಸಭೆಗೆ ಗೊತ್ತುಪಡಿಸಿದ ಸಮಯದಿಂದ 1 ಗಂಟೆಯೊಳಗೆ ಕೋರಂ ಇಲ್ಲದಿದ್ದ ಪಕ್ಷದಲ್ಲಿ ಸಭೆಯನ್ನು ಮುಂದೂಡಬೇಕು.

**ಮುಂದೂಡಿದ ಸಭೆ :** ಮುಂದುವರೆದ ಸಭೆಯು ಅದೇ ದಿನಾಂಕದಂದು ಅಥವಾ ಮುಂದೂಡಿದ ದಿನಾಂಕದಿಂದ 7 ದಿನಗಳೊಳಗೆ ನಡೆಯತಕ್ಕದ್ದು. ಮುಂದೂಡಲ್ಪಟ್ಟ ಸಭೆಯಲ್ಲಿ ಬಾಕಿ ಉಳಿದಿದ್ದ ವಿಷಯಗಳನ್ನು ಮುಂದುವರೆದ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು. ಈ ಸಭೆಗೂ ಅಗತ್ಯವಾದ ಕೋರಂ ಇರತಕ್ಕದ್ದು. ಕೋರಂ ಇರುವ ಮುಂದುವರೆದ ಅಥವಾ ಯಾವುದೇ ತರುವಾಯದ ಸಭೆಯಲ್ಲಿ ಬಾಕಿ ಇರುವ ವಿಷಯಗಳನ್ನು ಮಾತ್ರ ಇತ್ಯರ್ಥಗೊಳಿಸತಕ್ಕದ್ದು.

ಅನುಮತಿ ಪಡೆಯದೇ ಸಂಘದ ಮಂಡಲಿಯ ಮೂರು ನಿರಂತರ ಸಭೆಗಳಿಗೆ ಯಾವುದೇ ನಿರ್ದೇಶಕರು ಗೈರುಹಾಜರಾದರೆ, ಅವರು ಸಹಕಾರ ಸಂಘದ ಆಡಳಿತ ಮಂಡಲಿಯ ಸದಸ್ಯರಾಗಿ ಚುನಾಯಿತರಾಗಲು ಅಥವಾ ನೇಮಕಗೊಳ್ಳಲು ಅಥವಾ ಮುಂದುವರೆಯಲು 5 ವರ್ಷಗಳ ಅವಧಿಯವರೆಗೆ ಅನರ್ಹನಾಗತಕ್ಕದ್ದು. ಅನರ್ಹತೆ, ರಾಜೀನಾಮೆ ಅಥವಾ ಮರಣ ಅಥವಾ ತೆಗೆದುಹಾಕುವಿಕೆಯಿಂದ ಮಂಡಲಿಯ ಸದಸ್ಯರ ಸಂಖ್ಯೆಯು ಕೋರಂ ಆಗಲು ಅಗತ್ಯವಿರುವ ಸಂಖ್ಯೆಗಿಂತ ಕಡಿಮೆ ಇದ್ದಲ್ಲಿ ಆರು ತಿಂಗಳವರೆಗೆ ವಿಶೇಷ ಅಧಿಕಾರಿಯನ್ನು ನೇಮಕ ಮಾಡಬಹುದು.

**ಸಭೆಯ ಕಾರ್ಯಕಲಾಪಗಳು :** ಅಜೆಂಡಾದ ವಿಷಯಗಳನ್ನು ಮಾತ್ರ ಚರ್ಚೆಗೆ ತೆಗೆದುಕೊಳ್ಳತಕ್ಕದ್ದು. ಬೇರೆ ವಿಷಯದ ಮೇಲೆ ತೀರ್ಮಾನ ತೆಗೆದುಕೊಳ್ಳಲು ಸಾಕಷ್ಟು ಸಮಯವಿಲ್ಲದಿದ್ದಲ್ಲಿ, ನಿರ್ದೇಶಕರಿಗೆ ಆ ವಿಷಯದ ಬಗ್ಗೆ ಟಿಪ್ಪಣಿ ಒದಗಿಸಬೇಕು. ಅಜೆಂಡಾದ ವಿಷಯಗಳು ಮುಗಿದ ನಂತರ ಅಧ್ಯಕ್ಷರ ಅನುಮತಿಯ ಮೇರೆಗೆ ಹೆಚ್ಚುವರಿ ವಿಷಯವನ್ನಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು. ನಿರ್ದೇಶಕರುಗಳ ಚುನಾವಣೆ, ಪದಾಧಿಕಾರಿಗಳ ಚುನಾವಣೆ, ಕೋ-ಆಪ್ಷನ್, ನೌಕರರ ವಿರುದ್ಧ ಶಿಕ್ಷೆಯನ್ನು ವಿಧಿಸುವಿಕೆ ಮತ್ತು ಆರ್ಥಿಕ ಪರಿಣಾಮಗಳನ್ನೊಳಗೊಂಡ ಯಾವುದೇ ವಿಷಯಗಳನ್ನು ಹೆಚ್ಚುವರಿ ವಿಷಯವನ್ನಾಗಿ ತೆಗೆದುಕೊಳ್ಳಲು ಬರುವುದಿಲ್ಲ ಹಾಗೂ ಸೂಕ್ತ ಟಿಪ್ಪಣಿ ನೀಡದೆ ಯಾವುದೇ ಹೆಚ್ಚುವರಿ ವಿಷಯವನ್ನು ಮಂಡಿಸತಕ್ಕದ್ದಲ್ಲ.

**ತೀರ್ಮಾನಗಳು (ನಿರ್ಣಯಗಳು) :** ಸಭೆಯಲ್ಲಿ ಎಲ್ಲ ತೀರ್ಮಾನಗಳನ್ನು ಹಾಜರಿರುವ ನಿರ್ದೇಶಕರ ಸರಳ ಬಹುಮತದಿಂದ ತೆಗೆದುಕೊಳ್ಳತಕ್ಕದ್ದು. ಚುನಾವಣೆಯನ್ನು ಹೊರತುಪಡಿಸಿ ಯಾವುದೇ ವಿಷಯದ ಮೇಲೆ ತೀರ್ಮಾನದ ಪರ ಅಥವಾ ವಿರುದ್ಧ ಸಮಾನ ಮತಗಳು ದೊರೆತರೆ ಸಭಾಧ್ಯಕ್ಷರು ಎರಡನೇ ಅಥವಾ ನಿರ್ಣಾಯಕ ಮತ ಚಲಾಯಿಸತಕ್ಕದ್ದು.

**ನಿರ್ಣಯಗಳನ್ನು ರೆಕಾರ್ಡ್ ಮಾಡುವುದು:**

● ಸಭೆಯಲ್ಲಿ ಭಾಗವಹಿಸುತ್ತಿರುವ ಎಲ್ಲ ನಿರ್ದೇಶಕರು ಸಭೆಯು ಪ್ರಾರಂಭವಾಗುವ ಮುನ್ನ ಸಭಾ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡತಕ್ಕದ್ದು. ಮುಖ್ಯ ಕಾರ್ಯನಿರ್ವಾಹಕರು ಸಭೆಯ ನಡವಳಿಕೆಗಳನ್ನು ಚರ್ಚೆಗಳಿಗನುಸಾರ ನಿಖರವಾಗಿ, ಅದೇ ಉದ್ದೇಶಕ್ಕಾಗಿ ಇಡಲ್ಪಟ್ಟ ಮತ್ತು ಅದರ ಪುಟಗಳನ್ನು ಅನುಕ್ರಮವಾಗಿ ಸಂಖ್ಯೀಕರಿಸಿದ ಪುಸ್ತಕದಲ್ಲಿ ದಾಖಲಿಸತಕ್ಕದ್ದು. ನಡವಳಿಕೆಯ ಪುಸ್ತಕದಲ್ಲಿ ದಾಖಲಿಸತಕ್ಕದ್ದು. ಯಾವುದೇ ನಿರ್ದೇಶಕನು ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದಾಗ, ಅದನ್ನು ನಡವಳಿಕೆಯಲ್ಲಿ ಸ್ಪಷ್ಟವಾಗಿ ದಾಖಲಿಸತಕ್ಕದ್ದು. ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಭಾಧ್ಯಕ್ಷರು ಸಹಿ ಮಾಡತಕ್ಕದ್ದು. ನಡವಳಿ ಪುಸ್ತಕವು ಮುಖ್ಯ ಕಾರ್ಯನಿರ್ವಾಹಕರ ಸುಪರ್ದಿನಲ್ಲಿರಬೇಕು.

● ಸಭೆಯು ನಡೆದ ದಿನದಿಂದ 7 ದಿನಗಳ ಒಳಗೆ ಸಭೆಯ ನಡವಳಿಕೆಗಳನ್ನು ಎಲ್ಲಾ ನಿರ್ದೇಶಕರುಗಳಿಗೆ ಕಳುಹಿಸತಕ್ಕದ್ದು. ತೀರ್ಮಾನವನ್ನು ಸರಿಯಾಗಿ ದಾಖಲಿಸಿಲ್ಲ ಅಥವಾ ವಿಷಯವನ್ನು ಸಭೆಯಲ್ಲಿ ಚರ್ಚಿಸಿಲ್ಲ ಎಂದು ಯಾವುದೇ ನಿರ್ದೇಶಕನ ಆಕ್ಷೇಪಣೆ ಇದ್ದಲ್ಲಿ, ನಡವಳಿಕೆಗಳನ್ನು ಸ್ವೀಕರಿಸಿದ ದಿನಾಂಕದಿಂದ 3 ದಿನಗಳ ಒಳಗೆ ಅವರ ಅಭಿಪ್ರಾಯವನ್ನು ತಿಳಿಸತಕ್ಕದ್ದು. ಯಾವುದೇ ತೀರ್ಮಾನದ ಮೇಲೆ ಬಹುಸಂಖ್ಯಾ ನಿರ್ದೇಶಕರ ಆಕ್ಷೇಪಣೆ ಇದ್ದಲ್ಲಿ ಮುಖ್ಯ ಕಾರ್ಯನಿರ್ವಾಹಕರು ಆ ತೀರ್ಮಾನವನ್ನು ಜಾರಿಗೊಳಿಸದೆ ತರುವಾಯದ ಆಡಳಿತ ಮಂಡಲಿ ಸಭೆಗೆ ಇಡತಕ್ಕದ್ದು.

● ಕಾಯಿದೆ, ನಿಯಮ ಮತ್ತು ಉಪವಿಧಿಗಳಿಗೆ ವಿರುದ್ಧವಾಗಿ ಅಥವಾ ಸಂಘದ ಹಿತಕ್ಕೆ ಧಕ್ಕೆಯಾಗುವಂತಹ ತೀರ್ಮಾನವನ್ನು ಮಂಡಲಿಯು ತೆಗೆದುಕೊಳ್ಳತಕ್ಕದ್ದಲ್ಲ. ಒಂದು ವೇಳೆ ಅಂತಹ ತೀರ್ಮಾನ ತೆಗೆದುಕೊಂಡಲ್ಲಿ ನಿರ್ದೇಶಕರುಗಳು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಹೊಣೆಗಾರರಾಗುತ್ತಾರೆ.

● ಸಂಘದ ಆಡಳಿತ ಮಂಡಲಿಯಲ್ಲಿ ಕಾಯಿದೆ, ನಿಯಮ ಮತ್ತು ಬೈಲಾಕ್ಕೆ ವಿರುದ್ಧವಾದ ತೀರ್ಮಾನ ಕೈಗೊಂಡ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕರು ಆ ತೀರ್ಮಾನವನ್ನು ಜಾರಿಗೊಳಿಸುವಂತಿಲ್ಲ ಹಾಗೂ ಸಂಬಂಧಪಟ್ಟ ನಿಬಂಧಕರಿಗೆ ವರದಿ ಮಾಡತಕ್ಕದ್ದು.

**ಆಡಳಿತ ಮಂಡಲಿಯ ಅಧಿಕಾರ ಮತ್ತು ಕರ್ತವ್ಯಗಳು ಕಲಂ 28-ಸಿ**



## ನಿಮ್ಮ ಪ್ರಶ್ನೆ ನಮ್ಮ ಉತ್ತರ



» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.

**01. ನಮ್ಮ ಬ್ಯಾಂಕಿನ ಸ್ವಂತ ಬಂಡವಾಳ 33 ಕೋಟಿ ರೂಪಾಯಿಗಳು. ನಮ್ಮ ಬ್ಯಾಂಕಿನ ಕೇಂದ್ರ ಕಛೇರಿ ಸೇರಿ ಒಟ್ಟು 14 ಶಾಖೆಗಳಿವೆ. ರಿಜರ್ವ್ ಬ್ಯಾಂಕಿನ ಪೂರ್ವಾನುಮತಿ ಇಲ್ಲದೆ ಈ ವರ್ಷ ಒಂದು ಹೊಸ ಶಾಖೆಯನ್ನು ತೆರೆಯಲಿದ್ದೇವೆ. ನಾವು ಎಷ್ಟು ಶಾಖೆಗಳನ್ನು ತೆರೆಯಬಹುದು ಮತ್ತು ಕೇಂದ್ರ ಕಛೇರಿಯನ್ನು ಶಾಖೆ ಎಂದು ಪರಿಗಣಿಸಲಾಗುವುದೇ ಎಂಬುದರ ಬಗ್ಗೆ ಮಾಹಿತಿ ನೀಡಿ.**

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬಿಜಾಪುರ ಜಿಲ್ಲೆ.

**ಉತ್ತರ :** ಒಂದು ಶಾಖೆಗೆ ರೂ.2.00 ಕೋಟಿ ಸ್ವಂತ ಬಂಡವಾಳದ ಅಗತ್ಯವಿದೆ. ನಿಮ್ಮ ರೂ.33.00 ಕೋಟಿ ಸ್ವಂತ ಬಂಡವಾಳಕ್ಕೆ ಬ್ಯಾಂಕು ಒಟ್ಟು 16 ಶಾಖೆಗಳನ್ನು ಹೊಂದಿರಬಹುದು. ಕೇಂದ್ರ ಕಛೇರಿಗೆ ರೂ.2.00 ಕೋಟಿ ಸ್ವಂತ ಬಂಡವಾಳದ ಅವಶ್ಯಕತೆ ಇಲ್ಲ.

ಸಂಘದ ಉದ್ದೇಶಗಳ ಸಾಧನೆಗಾಗಿ ದಿನ ನಿತ್ಯದ ಆಡಳಿತವನ್ನು ನಡೆಸುವುದು ಆಡಳಿತ ಮಂಡಳಿಯ ಹೊಣೆಗಾರಿಕೆ ಆಗಿರುತ್ತದೆ. ಇವುಗಳಲ್ಲಿ ಪ್ರಮುಖವಾದವುಗಳೆಂದರೆ,

1. ಸದಸ್ಯತ್ವ ನೀಡುವುದು;
2. ಸಂಪನ್ಮೂಲಗಳನ್ನು ಕೋಡೀಕರಿಸುವುದು & ನಿಧಿಗಳನ್ನು ತೊಡಗಿಸುವುದು;
3. ಸದಸ್ಯರಿಗೆ ಸೇವಾ ಸೌಲಭ್ಯಗಳನ್ನು ಒದಗಿಸುವುದು; ಸಾಲ ಮಂಜೂರಿ, ಸಾಲದ ಭದ್ರತೆ ಪಡೆಯುವುದು ಇತ್ಯಾದಿಗಳನ್ನು ನಡೆಸುವುದು; ಅದಕ್ಕೆ ನಿಬಂಧನೆಗಳನ್ನು ರೂಪಿಸುವುದು;
4. ಸಂಘದ ಸಿಬ್ಬಂದಿ ನೇಮಕಾತಿ, ಅವರ ಸೇವಾ ನಿಬಂಧನೆಗಳ ರಚನೆ, ವೃಂದ ಬಲಗಳ ನಿಗದಿ ಇತ್ಯಾದಿಗಳನ್ನು ಕಾಯಿದೆ ಮತ್ತು ನಿಯಮಗಳ ಪ್ರಕಾರ ಮಾಡುವುದು;
5. ಸಂಘದ ಉದ್ದೇಶ ಸಾಧನೆಗೆ ಗುರಿಗಳನ್ನು ನಿಗದಿ ಪಡಿಸುವುದು;
6. ಸಂಘದ ಖರ್ಚುಗಳನ್ನು ಪರಿಶೀಲಿಸಿ ಒಪ್ಪುವುದು;
7. ಲೆಕ್ಕಪರಿಶೋಧನೆಗೆ ಏರ್ಪಾಡು ಮಾಡುವುದು;
8. ಮಹಾಸಭೆಗಳನ್ನು ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು;
9. ಅವಧಿ ಮುಗಿಯುವ ಮುಂಚೆ ಮುಂದಿನ ಆಡಳಿತ ಮಂಡಳಿಯ ರಚನೆಗೆ ಕ್ರಮತೆಗೆದುಕೊಳ್ಳುವುದು ಇತ್ಯಾದಿ.
10. Submission of assets and liabilities statements.

**ಅನರ್ಹತೆ ಕಲಂ 29-ಸಿ :** ಕಾಯಿದೆಯಲ್ಲಿ ನಿರ್ದೇಶಕರಿಗೆ ಕೆಲವು ಅನರ್ಹತೆಗಳನ್ನು ವಿಧಿಸಲಾಗಿದೆ. ಅವುಗಳೆಂದರೆ,

1. ಯಾವುದೇ ಸಹಕಾರ ಸಂಘದಲ್ಲಿ ಸಾಲ ಪಡೆದು ಸುಸ್ತಿದಾರರಾಗಿದ್ದರೆ;
2. ಸಂಘದ ವ್ಯವಹಾರಗಳ ರೀತಿಯ ವ್ಯವಹಾರಗಳನ್ನು ನಡೆಸುತ್ತಿದ್ದರೆ;
3. ಸಂಘವು ಮಾಡಿಕೊಂಡ ಕರಾರುಗಳು, ಒಪ್ಪಂದಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಆಸಕ್ತನಾಗಿದ್ದರೆ;
4. ಸಂಘದ ಪರವಾಗಿ ಅಥವಾ ವಿರುದ್ಧವಾಗಿ ವಕೀಲನಾಗಿದ್ದರೆ;
5. ಸಂಘದ ಸಂಬಳದಾರ ನೌಕರನಾಗಿದ್ದರೆ;

**02. ನಮ್ಮ ಗ್ರಾಹಕರಲ್ಲಿ ಒಬ್ಬರು ನಗದು ಕ್ರೆಡಿಟ್ ಮತ್ತು ಅಡಮಾನ ಸಾಲವನ್ನು ಹೊಂದಿದ್ದಾರೆ. ನಗದು ಕ್ರೆಡಿಟ್ ಅಂತಿಮ ದಿನಾಂಕ : 10.02.2026 ಆಗಿದ್ದು, ಅದು ನಿಯಮಿತವಾಗಿದೆ ಮತ್ತು ಮಿತಿಯೊಳಗಿದೆ. ಆದರೆ ಅಡಮಾನ ಸಾಲದಿಂದಾಗಿ ನಗದು ಕ್ರೆಡಿಟ್ ಸಾಲ ಕೂಡಾ ಸುಸ್ತಿಯಾಗಿದೆ. 30.03.2026ರಂದು ಅಡಮಾನ ಸಾಲದ ಬಾಕಿ ಇರುವ ಕಂತುಗಳ ಮರುಪಾವತಿಯಾಗಿದೆ. ನಾವು ಎರಡೂ ಸಾಲಗಳನ್ನು ಸ್ಟಾಂಡರ್ಡ್ ಎಂದು ಪರಿಗಣಿಸಬಹುದೇ? ಈ ಬಗ್ಗೆ ನಮಗೆ ಮಾರ್ಗದರ್ಶನ ಮಾಡಿ.**

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಧಾರವಾಡ ಜಿಲ್ಲೆ.

**ಉತ್ತರ :** ಕ್ಯಾಶ್ ಕ್ರೆಡಿಟ್‌ಗೆ ಬಡ್ಡಿ ಮತ್ತು ಅಸಲು ಪಾವತಿಸಲು ಯಾವುದೇ ನಿಗದಿತ ಗಡುವು ದಿನಾಂಕವಿಲ್ಲ. ಕ್ಯಾಶ್ ಕ್ರೆಡಿಟ್ ಖಾತೆಯು ಸತತ 90 ದಿನಗಳವರೆಗೆ ಕಾರ್ಯನಿರ್ವಹಿಸದಿದ್ದರೆ ಅದು ಸುಸ್ತಿ ಸಾಲ ಆಗುತ್ತದೆ. ಈ ನಿಯಮವನ್ನು ಅನ್ವಯಿಸಿದ ನಂತರ ಖಾತೆಯು ಸ್ಟಾಂಡರ್ಡ್ ಆಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಅಡಮಾನ ಸಾಲದ ಬಾಕಿಯಿರುವ ಪೂರ್ಣ ಕಂತುಗಳನ್ನು ಮರುಪಾವತಿಸಿದ್ದರೆ, ಎರಡೂ ಖಾತೆಗಳನ್ನು ಸ್ಟಾಂಡರ್ಡ್ ಎಂದು ವರ್ಗಾಯಿಸಬಹುದು.

6. ಸಂಘದ ಸಂಬಳದಾರ ನೌಕರನ ಹತ್ತಿರದ ಸಂಬಂಧಿಯಾಗಿದ್ದರೆ;

7. if not submitted assets and liabilities statements ಇತ್ಯಾದಿ.

**ಪದಾಧಿಕಾರಿಗಳ ವಿರುದ್ಧ ಅವಿಶ್ವಾಸ ನಿರ್ಣಯ: ಕಲಂ 29-ಹೆಚ್**

- ಅವಿಶ್ವಾಸ ನಿರ್ಣಯದ ಪ್ರಸ್ತಾವೆಯನ್ನು ಆಡಳಿತ ಮಂಡಳಿಯು ಅಧಿಕಾರವನ್ನು ವಹಿಸಿಕೊಂಡ ದಿನಾಂಕದಿಂದ 2 ವರ್ಷಗಳ ನಂತರ ಮಂಡಿಸತಕ್ಕದ್ದು. ಮೂರನೇ ಒಂದರಷ್ಟು ಸದಸ್ಯರಿಂದ ಕೋರಿಕೆ ಸಲ್ಲಿಕೆಯಾಗಬೇಕು. ಈ ಉದ್ದೇಶಕ್ಕಾಗಿ ನಡೆಸಿದ ವಿಶೇಷ ಸಭೆಯಲ್ಲಿ ನಿರ್ದೇಶಕರ ಒಟ್ಟು ಸಂಖ್ಯೆಯ ಮೂರನೇ ಎರಡರಷ್ಟು ಬಹುಮತದ ಮೂಲಕ ಅಂಗೀಕರಿಸಿದ್ದಲ್ಲಿ ಪದವನ್ನು ತ್ಯಜಿಸಿದ್ದಾನೆಂದು ಭಾವಿಸತಕ್ಕದ್ದು. ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾದಲ್ಲಿ ಹೊಸ ಅವಿಶ್ವಾಸ ನಿರ್ಣಯವನ್ನು ಮುಂದಿನ 1 ವರ್ಷದ ಅವಧಿಯವರೆಗೆ ಮಂಡಿಸತಕ್ಕದ್ದಲ್ಲ.
- 1/3 ರಷ್ಟು ಸದಸ್ಯರಿಂದ ಲಿಖಿತವಾಗಿ ಮುಖ್ಯ ಕಾರ್ಯನಿರ್ವಾಹಕರಿಗೆ ಹಾಗೂ ಕಾರ್ಯವ್ಯಾಪ್ತಿ ನಿಬಂಧಕರಿಗೆ ತಿಳಿಸಬೇಕು. ಮುಖ್ಯ ಕಾರ್ಯನಿರ್ವಾಹಕರು 7 ದಿವಸಗಳೊಳಗೆ ಕಾರ್ಯವ್ಯಾಪ್ತಿ ನಿಬಂಧಕರಿಗೆ ಮಾಹಿತಿ ಸಲ್ಲಿಸಬೇಕು. ಕಾರ್ಯವ್ಯಾಪ್ತಿ ನಿಬಂಧಕರು 7 ದಿವಸಗಳೊಳಗೆ ಸಹಕಾರ ಸಂಘಗಳ ಹಿರಿಯ ನಿರೀಕ್ಷಕರ ಮೇಲ್ವರ್ಗದ ಅಧಿಕಾರಿಯೊಬ್ಬರನ್ನು ನಿಯೋಜಿಸಿ ಅವಿಶ್ವಾಸ ನಿರ್ಣಯದ ಸಭೆಯನ್ನು ವ್ಯವಸ್ಥೆ ಮಾಡಿ, ಅದರ ಅಧ್ಯಕ್ಷತೆಯನ್ನು ವಹಿಸುವಂತೆ ತಿಳಿಸುವುದು.

ಅಧಿಕೃತ ಅಧಿಕಾರಿಯು 15 ದಿವಸಗಳ ಸ್ಪಷ್ಟ ನೋಟೀಸನ್ನು ನೀಡುವುದರ ಮೂಲಕ ನಿರ್ದೇಶಕರ ಸಭೆಯನ್ನು ವ್ಯವಸ್ಥೆ ಮಾಡಿ, ಆ ಸಭೆಯಲ್ಲಿ ಅವಿಶ್ವಾಸ ನಿರ್ಣಯದ ವಿಷಯವನ್ನು ಮಂಡಿಸಿ, ರಹಸ್ಯ ಮತದಾನಕ್ಕೆ ಹಾಕುವುದು. ಹಾಜರಿದ್ದ ನಿರ್ದೇಶಕರು ಒಟ್ಟು ಸಂಖ್ಯೆಯ 2/3 ರಷ್ಟು ಬಹುಮತದ ಮೂಲಕ ಅಂಗೀಕರಿಸಿದ್ದಲ್ಲಿ ಅಧಿಕೃತ ಅಧಿಕಾರಿಯು ಫಲಿತಾಂಶವನ್ನು ಘೋಷಿಸಿ, ನಡವಳಿಕೆಯನ್ನು ಸಿದ್ಧಪಡಿಸಿ, ಮುಖ್ಯ ಕಾರ್ಯನಿರ್ವಾಹಕನು ನೋಟೀಸ್ ಬೋರ್ಡ್ ಹಾಗೂ ಕಾರ್ಯವ್ಯಾಪ್ತಿ ನಿಬಂಧಕರಿಗೆ ಮಾಹಿತಿ ನೀಡುವುದು.

(ಮುಂದಿನ ಸಂಚಿಕೆ...)





### ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಬೆಂಗಳೂರಿನ ಹದಿನೇಳು ವರ್ಷದ ದಿವಾ ಉತ್ಕರ್ಷ ಅವರು ಹದಿಮೂರನೇ ವಯಸ್ಸಿನಲ್ಲೇ ತಮ್ಮನ ಹೆಸರಿನಲ್ಲಿ ಆರಂಭಿಸಿದ ಪ್ರಾಜೆಕ್ಟ್ ಸೂರ್ಯ ಮೂಲಕ ಟೈಪ್ 1 ಮಧುಮೇಹವಿರುವ ಮೂರು ಸಾವಿರಕ್ಕೂ ಅಧಿಕ ಮಕ್ಕಳಿಗೆ ನೆರವು ನೀಡಿದೆ. ರೂ. 20 ಲಕ್ಷಕ್ಕೂ ಹೆಚ್ಚು ನಿಧಿ ಸಂಗ್ರಹಿಸಿ, ಇನ್ಸುಲಿನ್, ಸ್ಪೂಕೋಸ್ ಮಾನಿಟರಿಂಗ್ ಸಾಧನಗಳು ಹಾಗೂ ಇತರ ವೈದ್ಯಕೀಯ ನೆರವನ್ನು ಅಗತ್ಯವಿರುವ ಕುಟುಂಬಗಳಿಗೆ ತಲುಪಿಸಿದೆ.
- ಗದಗ ಜಿಲ್ಲೆಯ ಕೊಟುಮಚಗಿ ಗ್ರಾಮದ ಸಿಕಂದರ್ ಮೀರಾನಾಯಕ್ ಅವರು ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಅವಧಿಯಲ್ಲಿ ಜಿಲ್ಲೆಯ ಸುಮಾರು 200 ಕೆರೆಗಳನ್ನು ಪುನಶ್ಚೇತನಗೊಳಿಸಿ, 3,000ಕ್ಕೂ ಹೆಚ್ಚು ಬತ್ತಿಹೋಗಿದ್ದ ಕೊಳವೆ ಬಾವಿಗಳಿಗೆ ಮರುಜೀವ ತುಂಬಿದ್ದಾರೆ. ಅವರ ಈ ಸಂಸ್ಥೆ ಇಂದು 25 ಸಿಬ್ಬಂದಿಯನ್ನು ಹೊಂದಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
- ಕೋಲಾರ ನಗರಸಭೆಯು ತ್ಯಾಜ್ಯವನ್ನು ಗೊಬ್ಬರವಾಗಿ ರೈತರಿಗೆ ನೀಡುತ್ತಿದೆ ಹಾಗೂ ಅದನ್ನು ತನ್ನ ಆದಾಯದ ಮೂಲವನ್ನಾಗಿ ಮಾಡಿಕೊಂಡಿದೆ. ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ ಹಾಗೂ ಮಾಲೂರು ನಗರಸಭೆ,

ಪುರಸಭೆಗಳಲ್ಲಿಯೂ ತ್ಯಾಜ್ಯ ವಿಲೇವಾರಿಯನ್ನು ಮೊದಲ ಆದ್ಯತೆಯಾಗಿ ತೆಗೆದುಕೊಂಡು, ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಜೊತೆಗೆ, ಕೃಷಿಯ ಬೆಳವಣಿಗೆಗೂ ಕಾರಣವಾಗಿದೆ.

- ಹಾವೇರಿ ಜಿಲ್ಲೆಯ ಹಾನಗಲ್ ಕುಮಾರೇಶ್ವರ ಪ್ರೌಢಶಾಲೆಯ ಶಿಕ್ಷಕರಾದ ಸಿ.ಎಸ್. ವಸ್ತದ್ ಅವರ ನಿವೃತ್ತಿ ಸಮಾರಂಭದಲ್ಲಿ 2007ರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿಯಾದ ನವೀನ್ ಹುಲಿಹಳ್ಳಿ ತಮ್ಮ ಕಷ್ಟದ ದಿನಗಳಲ್ಲಿ ಶಿಕ್ಷಣಕ್ಕೆ ನೆರವಾದ ಶಿಕ್ಷಕ ಸಿ.ಎಸ್. ವಸ್ತದ್ ಅವರಿಗೆ ಕೃತಜ್ಞತೆ ಸಲ್ಲಿಸಿ, ಹೊಸ ಕಾರನ್ನು ಉಡುಗೊರೆಯಾಗಿ ನೀಡಿ ಎಲ್ಲರ ಮನ ಗೆದ್ದಿದ್ದಾರೆ.
- ಅಮೆರಿಕದ ಉದ್ಯಮಿ, ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಮಾಲೀಕ ಇಲಾನ್ ಮಸ್ಕ್ ವಿಶ್ವದ ಮೊದಲ ಟ್ರಿಲಿಯನೇರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಷೇರುಗಳ ಬೆಲೆ ಮೊದಲ ಒಂದು ಗಂಟೆಟ್ರೇಡಿಂಗ್ ಅವಧಿಯಲ್ಲೇ ಶೇ.11 ರಷ್ಟು ಹೆಚ್ಚಾಗಿ ಪ್ರತಿ ಷೇರು ಬೆಲೆ 150 ಡಾಲರ್‌ಗೆ ತಲುಪಿದೆ.

## ಹಿ ದು ಗ ರ ಅ ನಿ ಸಿ ಕೆ . . .



**ಬದುಕು ಚಿಂತಾಜನಕ :** ಈ ವರ್ಷದ ದುರ್ಬಲ ಮುಂಗಾರು, ಇಂಧನ ಬೆಲೆ ಏರಿಕೆ ಹಾಗೂ ರೂಪಾಯಿ ಮೌಲ್ಯ ಕುಸಿತದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ಆರ್‌ಬಿಐ ಅಂದಾಜಿಸಿದೆ ಆದರೆ, ಈಗಾಗಲೇ ದೇಶದ ಚಿಲ್ಲರೆ ಹಣದುಬ್ಬರ ದರ ಕೂಡ ಹೆಚ್ಚಳವಾಗಿದ್ದು ಆಹಾರದ ಬೆಲೆಗಳು ಏರುಮುಖದಲ್ಲಿವೆ. ಒಟ್ಟಾರೆ, ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಬದುಕು ಚಿಂತಾಜನಕವಾಗಲಿದೆ.

► ಸುನೇತ್ರಾ ಕೃಷ್ಣಮೂರ್ತಿ, ತುಮಕೂರು

**ನಕಲಿ ನೋಟುಗಳ ಹಾವಳಿ :** ದೇಶದಲ್ಲಿ ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿದೆ. ಆದರೂ ನಗದು ಹಣ ಮೂಲಕ ವಹಿವಾಟು ನಡೆಸುವವರೂ ಇಂದಿಗೂ ಇದ್ದಾರೆ. ಇವರುಗಳ ಸಲುವಾಗಿ ಆರ್‌ಬಿಐ ನೋಟುಗಳ ಬದಲು ನಾಣ್ಯಗಳ ಬಳಕೆಯನ್ನು ಹೆಚ್ಚಿಸಲು ನಾಣ್ಯಗಳನ್ನು ಚಲಾವಣೆಗೆ ತಂದಿತು. ಆದರೆ ಅದು ನಿರೀಕ್ಷಿಸಿದ ಯಶಸ್ಸು ಕಂಡಿಲ್ಲ. ಇನ್ನೂಂದೆಡೆ ಆರ್‌ಬಿಐನಿಂದ ದೇಶದಲ್ಲಿ ನಕಲಿ ನೋಟುಗಳ ಹಾವಳಿ ತಡೆಯಲಾಗುತ್ತಿಲ್ಲ.

► ಎನ್. ನಿರಂಜನ್, ಬಳ್ಳಾರಿ

ಸಂಪಾದಕರು :  
ಪುಂಡಲೀಕ ಎನ್. ಕೇರೂರೆ,  
ಮುಖ್ಯಕಾರ್ಯನಿರ್ವಹಣಾಧಿಕಾರಿ,  
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ  
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the  
Karnataka State Co-operative Urban Banks Federation Ltd., Bangalore - 560027.  
Published at : # 132, K.H. Road, Bangalore - 560027.  
Printed at : Navarathna Printers, #35, 3<sup>rd</sup> Cross, Sudhamanagar, Bangalore - 560027.